


**ಬ್ರಹ್ಮತ್ವ ಬೆಂಗಳೂರು ಮಹಾನಗರ ಪಾಲಕೆ**  
**( ಮಾಹಿತಿ ಹಸ್ತ ತಾಯ್ದೆ - 2005 ಸೆಂಟ್ರ್ಯೂನ್ 4ರ ಅನ್ವಯ )**

**1. ವಿಭಾಗದ ರಚನೆ, ಕಾರ್ಯಾಗಳು ಮತ್ತು ಆರ್ಥಿಕತ್ವಗಳು**

ಇ). ಕರ್ಣಾಟಕ ಹೆಸರು: ಕಾರ್ಯಾಭಾಲಕ ಅಭಿಯಂತರರು ( ಯೋಜನೆ-ಕೇಂದ್ರ-ತ )  
 ಬ್ರಹ್ಮತ್ವ ಬೆಂಗಳೂರು ಮಹಾನಗರ ಪಾಲಕೆ,  
 ಮಹಾನಗರ ಪಾಲಕೆ ಕೇಂದ್ರ ಕರ್ಣಾಟಕ ಆರ್ಥಿಕ  
 ವಿಭಾಗ  
 ಬೆಂಗಳೂರು-560002

ಇ). ರಚನೆ:

ಕಾರ್ಯಾಭಾಲಕ ಅಭಿಯಂತರರು  
 ( ಯೋಜನೆ-ಕೇಂದ್ರ-ತ )



## ಇ) ಕಾರ್ಯಗಳ ಮತ್ತು ಅರ್ಥಗಳು :-

**ಕಾರ್ಯಗಳು** - ಕಾರ್ಯಪಾಲಕ ಅಭಿಯಂತರರು (ಯೋಜನೆ-ಕೇಂದ್ರ-ಾ) ವಿಭಾಗ ವರ್ತಿಸಿದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹಾಕಣ ಸಂಕಾರವನ್ನು ಸುಧಾರಿಸಿಕೊಳ್ಳಲು ಮತ್ತು ಸ್ವಾಲ್ಪ ರಹಿತ ಮಾಡಲು ಮೇಲು ಸೇತುವೆ, ಆಗ ಸೇತುವೆ, ಪಾದಕಾಲಿ ಸುರಂಗ ಮಾರ್ಗ ಹಾಗೂ ಇತರೆ ಭೂಹತ್ತೆ ಯೋಜನೆಗಳನ್ನು ಸಿರ್ಕಿಸಲು ಸಂಭವನಿಯು ಯೋಜನಾ ಪರಿ, ಸಲಹೆಗಾರರನ್ನು ನೇಮಿಸುವುದು, ವಿದರವಾದ ಯೋಜನಾ ಪರಿ ಸೀಧುಪಡಿಸುವುದು, ಕಾಮಗಾರಿಯನ್ನು ಸಿರ್ಕಿಸುವುದು ಇವೇ ಮುಂತಾದ ಕೆಲಸಗಳನ್ನು ಸಿರ್ಕಿಸುತ್ತದೆ.

ಇವರ ಅಧಿಕಾರದಲ್ಲಿ 2 ಶಾಖೆಗಳ ಕಾರ್ಯ ಸಿರ್ಕಿಸುತ್ತದೆ.

1) ತಾಂತ್ರಿಕ ಶಾಖೆ

2) ಆಡಳಿತ ಶಾಖೆ

### 1) ತಾಂತ್ರಿಕ ಶಾಖೆ:

ಕಾರ್ಯಪಾಲಕ ಅಭಿಯಂತರರು (ಯೋಜನೆ-ಕೇಂದ್ರ-ಾ) ವಿಭಾಗದಲ್ಲಿ ಕಾರ್ಯಪಾಲಕ ಅಭಿಯಂತರರುವರಲ್ಲಿಗೆ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಗಳ ಕಾರ್ಯಭಾರಗಳಿಗೆ, ಸಹಾಯಕ್ಕೂರಿ ಸಹಾಯಕ ಕಾರ್ಯಪಾಲಕ ಅಭಿಯಂತರರು - 01 ಹಾಗೂ ಸಹಾಯಕ ಅಭಿಯಂತರರು - 2 ಕಾರ್ಯಸೀರ್ಕಿಸುತ್ತಾರೆ.

1. ಉದ್ದೇಶಿಸಿರುವ ಮೇಲು ಸೇತುವೆಗಳು, ಆಗ ಸೇತುವೆ, ಪಾದಕಾಲಿ ಸುರಂಗ ಮಾರ್ಗ ಹಾಗೂ ಇತರೆ ಭೂಹತ್ತೆ ಯೋಜನೆಗಳ ಸಿರ್ಕಿಸಣ, ನಿರ್ಮಾಣ, ಪರಿವೀಕ್ಷಣೆ ಹಾಗೂ ತಾಂತ್ರಿಕವಾರಿ ಡಲಿಶೆಲ್ಸಿನುವುದು.
2. ಅಂದಾಜು ಪಟ್ಟಿ ಹಾಗೂ ವಿನ್ಯಾಸಗಳನ್ನು ತಯಾರಿಸಿ ಆಡಳಿತಾತ್ಮಕ ಅನುಮೋದನೆಗಾರಿ ಹಾಗೂ ತಾಂತ್ರಿಕ ಮಂಜೂರಾತಿಗಾರಿ ವಿಭಾಗ ಕಳೆಗಿರೆ ನಲ್ಲಿಸುವುದು.
3. ಯೋಜನೆಗಳ ಅನುಷ್ಠಾನದ ಪ್ರಗತಿ ಹತ್ತಿಗಳನ್ನು ತಯಾರಿಸಿ ವಿಭಾಗ ಕಳೆಗಿರೆ ನಲ್ಲಿಸುವುದು.
4. ಕಾಮಗಾರಿಗಳ ಕಾರ್ಯಕ್ರಮ ಪಟ್ಟಿ ತಯಾರಿಸುವುದು ಹಾಗೂ ಅನುಮೋದನೆ ಪಡೆಯುವುದು.
5. ಯೋಜನೆಗಳ ನಿರ್ಮಾಣದ ಪಾಠ್ಯಗಳನ್ನು ನಾಮಾದಿಸಿ, ತಯಾರಿಸಿ ವಿಭಾಗ ಕಳೆಗಿರೆ ನಲ್ಲಿಸುವುದು.

2). ಆಡಳಿತ ರಾಖಿ:

ಕಾರ್ಯವಾಲತೆ ಅಭಿಯಂತರರು (ಯೋಜನೆ-ಕೇಂದ್ರ-ತ) ಬಿಬಾರ ಕಭೀರಿಯಲ್ಲಿ ಉಬ್ಬು  
ಎ ಸ್ಥಾಪಿತಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆಗೆ ಪ್ರೀತಿ ಕಾಲ ಕಾರ್ಯ  
ನಿರ್ವಹಿಸುತ್ತಿರುವ ಏರ್ ಎ = 1, ಏರ್ ಇ - 03, ಏರ್ ಸಿ - 01, ಏರ್ ಟಿ - 01  
ಹುದ್ದೆಗಳಲ್ಲಿದ್ದಾರೆ.

ಆಡಳಿತ ರಾಖಿಯು ಈ ಕೆಳಕಂಡಂತೆ ಕಾರ್ಯನಿರ್ವಹಿಸುತ್ತಿದೆ.

- 1) ಆಡಳಿತಕ್ಕ ಸಂಬಂಧಿಸಿದ್ದ ನೌಕರರ ಸೇವೆ ಬಿವರಗಳ ಹಾಗೂ ಬಹಿಗಳ ಮತ್ತು ನಿರ್ವಹಿ.  
ಟಿಂಟನೆ, ರಜೆ ವರ್ಗೀರೆಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಮೇಲಭಿಕಾರಿಗಳನ್ನು  
ಸಲ್ಲಿಸುವುದು.
- 2) ಕಭೀರಿಗೆ ಬರುವ ಮತ್ತು ಕಭೀರಿಯಿಂದ ಹೊಂಗುವ ಪತ್ರಗಳ ಸ್ವೀಕೃತಿ ಮತ್ತು ರವಾನೆ  
ಕಾರ್ಯ ನಿರ್ವಹಿಸುವುದು.

## ೨. ಅಧಿಕಾರಿ ಮತ್ತು ಸಿಂಹಂಡಿಗಳ ಅಧಿಕಾರಗಳ ಮತ್ತು ಕರ್ತವ್ಯಗಳು:-

### 1. ಕಾರ್ಯಾಭಾಳಕ ಅಭಿಯಂತರರು:

ಕಾರ್ಯಾಭಾಳಕ ಅಭಿಯಂತರರಿಗೆ ಹಂಟಿಕೆ ಮಾಡಿರುವ ಕಾಮಗಾರಿಗಳನ್ನು ಕಾರ್ಯಾಭಾಳಕಗಳೇ ಮತ್ತು ಮೇಲಾಧಿಕಾರಿಗಳು ತಪಾಸಣೆ ನಮಯಿದಳ್ಳಿ ನೀಡುವ ಸಲಹೆ/ಸೂಚನೆಗಳಿಗೆ ಅನುಗುಣವಾಗಿ ಸಹಾಯಕ ಕಾರ್ಯ ಸಿವಾಹಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರರುಗಳ ಕಾಗೂ ಯೋಜನಾ ಸ್ವಾಳ್ಯಕ್ಕೆ ನಿಯೋಜಿಸಿರುವ ಯೋಜನಾ ನಿರ್ವಹಣೆ ಸಲಹೆಗಾರರ ಪ್ರತಿಸಿದ್ಧಿಯೊಂದಿಗೆ ನಮಯಿಸಿಕೊಂಡಿರುವ ಕಾಲಕಾಲಕ್ಕೆ ಗುತ್ತಿಗೆದಾರಿಗೆ ಅವಶ್ಯಕಿರುವ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡುವುದು. ಕಾಮಗಾರಿಯನ್ನು ಅನುಮೋದಿತ ನಕ್ಷೆ ಮತ್ತು ಮಂಜೂರಾತಿ ವಿವರಗಳನ್ನು ಕಾಗೂ ಚೆಂಡರ್ ನಿಯಮಾವಳಿಗಳ ಪ್ರಕಾರ ಸಮರ್ಪಕವಾಗಿ ಸಿರ್ವಾಹಿಸುವುದು, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಮಾರ್ಗದರ್ಶನೀಯಿಸಿ ನಾರ್ವಾಜಿಸಿಕ ಉದಯಯೋಗಕ್ಕೆ ಅನುವು ಮಾಡಿಕೊಡಲು ಕ್ರಮಕ್ಕೆನೊಳ್ಳುವುದು ಕಾಗೂ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಚೆಂಡರ್‌ನ ಇತರೆ ಜರತ್ತುಗಳನ್ನು ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಕಾಮಗಾರಿಯನ್ನು ಸಿರ್ವಾಹಿಸುವ ನಮಯಿದಳ್ಳಿ ಘೃತ್ಯಾಯ ಕಂಡು ಬಂದರೆ ಕೂಡಲೇ ಮೇಲಾಧಿಕಾರಿಗಳಿಗೆ ವರದಿ ನಳ್ಳಿಸುವುದು.

ಯೋಜನೆಗೆ ಸಂಬಂಧಿಸಿದಂತೆ ಬಿಂದುವೀಕಾರೀ, ಬೆಸ್ಸಾಂ, ಜಲಮಂಡಳ ಕಾಗೂ ಇತರೆ ಇಲಾಖೆಗಳೊಂದಿಗೆ ಸಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆಯಿಂದ ಕಾರ್ಯ ಸಿರ್ವಾಹಿಸುವುದು.

ಮಾಹಿತಿ ಹಕ್ಕು ಕಾಯ್ದೆ 2005 ರ ಅನ್ವಯ ಮಾಹಿತಿ ಕೋರಿ ಸಳ್ಳಿಸುವ ಉದ್ದೇಶಗಳಿಗೆ ಮಾಹಿತಿ ಹಕ್ಕು ಅಧಿಸಿಯವಾದ್ದರಿಂದ ಮಾರ್ಗ ಮಾಹಿತಿಯನ್ನು ಯಾವುದೇ ವಿಭಂಗಕ್ಕೆ ಅನ್ವಯ ನೀಡಿದಂತೆ ಕಾಲಮಿತಿಯಲ್ಲಿ ಒದಗಿಸುವುದು.

ಮೇಲಾಧಿಕಾರಿಗಳು ಅರಿಂದಾಗ್ನೆ ನೀಡುವ ಅದೇಶ/ಸಿದೇಶನಗಳನ್ನು ಕಾರ್ಯ ಸಿರ್ವಾಹಿಸುವುದು ಕಾಗೂ ಕೋರುವ ಮಾಹಿತಿಯನ್ನು ಆಧ್ಯಾತ್ಮಿಕ ಮೇರೆಗೆ ಒದಗಿಸುವುದು.

## ೨. ಸಹಾಯಕ ಕಾರ್ಯಕ್ರಮಗಳ ಅಭಿಯಂತರರು-

ಸಹಾಯಕ ಕಾರ್ಯಕ್ರಮಗಳ ಅಭಿಯಂತರಲಿಗೆ ಹಂಡಿಕೆ ಮಾಡಿರುವ ಕಾರ್ಯಗಳಿಗೆ ಸಹಾಯ ಮತ್ತು ಮೇಲಾಧಿಕಾರಿಗಳು ತಪಾಸಣೆ ಸಮಯದಲ್ಲಿ ನಿರ್ದೇಶ ಅಗತ್ಯ ಸಲಹೆ/ನೂಚನೆಗಳನ್ನು ಸಹಾಯಕ ಅಭಿಯಂತರರುಗಳ ಹಾಗೂ ಯೋಜನೆ ಸ್ಥಳಕ್ಕೆ ನಿರ್ದೇಶಿಸಿರುವ ಯೋಜನೆ ನಿರ್ವಹಣೆ ಸಲಹೆಗಾರರ ಪ್ರತಿಸಿಧಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಾಲೋಚಿಸಿ, ಕಾಲಕಾಲಕ್ಕೆ ಗುತ್ತಿಗೆದಾರಿತಿಗೆ ಅವಶ್ಯಕಿರುವ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನಿರ್ದಿಷ್ಟ ಕಾರ್ಯಗಳಿಗೆ ನಿರ್ವಹಿಸುವುದು. ಕಾರ್ಯಗಳಿಗೆ ಅನುವೋದಿತ ನಕ್ಷೆ ಮತ್ತು ವಂಜೂರಾತಿ ಚಿಪರಗಳನ್ನು ಹಾಗೂ ಚೆಂಡರ್ ನಿಯಮಾವಳಿಗಳ ಪ್ರಕಾರ ಸಮರ್ಪಕವಾಗಿ ನಿರ್ವಹಿಸುವುದು. ನಿರ್ದಿಷ್ಟ ಕಾಲಮಿತಿಯಲ್ಲಿ ಕಾರ್ಯಗಳಿಗೆ ಘರಣೆಗೊಳಿಸಿ ನಾರ್ಥಾತ್ಮಕ ಉಪಯೋಗಕ್ಕೆ ಅನುವು ಮಾಡಿಕೊಡುವುದು. ಹಾಗೂ ಕಾರ್ಯಗಳಿಗೆ ಸಂಬಂಧಿಸಿದಂತೆ ಚೆಂಡರ್ನ ಇತರೆ ಘರತ್ವಗಳನ್ನು ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಕಾರ್ಯಗಳಿಗೆ ನಿರ್ವಹಿಸುವ ಸಮಯದಲ್ಲಿ ವ್ಯತ್ಯಯ ತಂಡು ಬಂದರೆ ತೂಡಲೇ ಮೇಲಾಧಿಕಾರಿಗಳಿಗೆ ಪರಿ ನಳ್ಳಿಸುವುದು.

ಯೋಜನೆಗೆ ಸಂಬಂಧಿಸಿದಂತೆ ಬಿಎನ್‌ವೆನ್‌ವೆಲ್, ಬೆಸ್ಕ್ಯಾಂ, ಜಲಮಂಡಳಿ ಹಾಗೂ ಇತರೆ ಇಲಾಖೆಗೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಮಸ್ಯೆಯಿಂದ ಕಾರ್ಯ ನಿರ್ವಹಿಸುವುದು.

ಮಾಹಿತಿ ಹಕ್ಕು ಕಾಯ್ದು ೨೦೦೫ ರ ಅನ್ವಯ ಮಾಹಿತಿ ತೋರಿ ಸಳ್ಳಿಸುವ ಅಭಿಗಳಿಗೆ ಮಾಹಿತಿ ಹಕ್ಕು ಅಧಿನಿಯಮದ್ವಯ ಘರಣ ಮಾಹಿತಿಯನ್ನು ಯಾವುದೇ ಚಿಳಂಬಕ್ಕೆ ಅನ್ವಯ ನಿರ್ಣಯದಂತೆ ಕಾಲಮಿತಿಯಲ್ಲೇ ಒದಗಿಸಲು ಕಾರ್ಯಪಾಲಕ ಅಭಿಯಂತರಲಿಗೆ ಸಹಕರಿಸುವುದು.

ಮೇಲಾಧಿಕಾರಿಗಳು ಆರಿಂದಾಗೆ ನಿರ್ದೇಶ ಆದೇಶ/ನಿರ್ದೇಶನಗಳನ್ನು ಕಾರ್ಯ ನಿರ್ವಹಿಸುವುದು ಹಾಗೂ ತೋರಿ ಮಾಹಿತಿಯನ್ನು ಅಧ್ಯತ್ಮೀಯ ಮೇರೆಗೆ ಒದಗಿಸಲು ಕ್ರಮಕ್ಕೆಗೊಳ್ಳುವುದು.

### ೩. ಸಹಾಯಕ/ಕೀರಿಯ ಅಭಿಯಂತರರು -

ಸಹಾಯಕ/ಕೀರಿಯ ಅಭಿಯಂತರರಿಗೆ ಹಂಬಿಕೆ ಮಾಡಿಯವ ಕಾಮಗಾರಿಗಳನ್ನು ಕಾಯ್ದುಗೊಳಿಸುವುದು ಮತ್ತು ಮೇಲಾಧಿಕಾರಿಗಳು ತಪಾಸಣೆ ನಮಯಿದಲ್ಲಿ ಸಿಂಡುವ ಅಗತ್ಯ ಸಲಹೆ/ಸೂಚನೆಗಳಾಗಿಗುಣವಾರಿ ಸ್ವಾಂತರ್ಯದಲ್ಲಿರುವ ಯೋಜನೆ ನಿರ್ವಹಣೆ ಸಲಹೆಗಾರರ ಪ್ರತಿನಿಧಿಯೊಂಬಿಗೆ ನಮನ್ನಯಿದಿಂದ ಕಾಯ್ದೆ ನಿರ್ವಹಿಸುವುದು. ಯೋಜನೆ ಸಂಬಂಧಿಸಿದಂತೆ ಗುತ್ತಿಗೆದಾರಲಿಗೆ ಕಾಲಕಾಲಕ್ಕೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ಸಿಂಡುವುದು. ಕಾಮಗಾರಿಯನ್ನು ನಮರ್ವಕವಾರಿ ಅನುಮೋದಿತ ನಕ್ಷೆ ಮತ್ತು ಮಂಜೂರಾತಿ ವಿವರಗಳನ್ನು ಹಾಗೂ ಚೆಂಡರ್ ಸಿಯಮಾವಳಿಗಳ ಪ್ರಕಾರ ನಮರ್ವಕವಾರಿ ನಿರ್ವಹಿಸಿ, ನಿರಾಧಿತ ಕಾಲಪ್ರಯೋಧ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಾವ್ಯಾಜಿಸಿತ ಉಪಯೋಗಕ್ಕೆ ಅನುವು ಮಾಡಿಕೊಡುವುದು. ಹಾಗೂ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಚೆಂಡರ್ನ ಇತರೆ ಪರತ್ತುಗಳನ್ನು ಕಾಲಕಾಲಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು. ಕಾಮಗಾರಿಯನ್ನು ನಿರ್ವಹಿಸುವ ನಮಯಿದಲ್ಲಿ ಚೃತ್ಯಯಿ ಕಂಡು ಬಂದರೆ ಕೂಡಲೇ ಮೇಲಾಧಿಕಾರಿಗೆ ವರದಿ ಸಲ್ಲಿಸುವುದು.

ಯೋಜನೆಗೆ ಸಂಬಂಧಿಸಿದಂತೆ ಬಿಂಬಿನ್ ಎಲ್, ಬೆನ್‌ಬುಂ, ಜಲಮಂಡಳಿ ಹಾಗೂ ಇತರೆ ಇಲಾಖೆಗಳೊಂಬಿಗೆ ನಿರಂತರ ನಂಪಕ್ಕಾದಲ್ಲಿದ್ದು, ನಮನ್ನಯಿದಿಂದ ಕಾಯ್ದೆ ನಿರ್ವಹಿಸುವುದು.

ಮಾಹಿತಿ ಹಕ್ಕು ಕಾಯ್ದೆ ೨೦೦೫ ರ ಅನ್ವಯ ಮಾಹಿತಿ ಕೋಟಿ ನಲ್ಲಿನುವ ಅಜ್ಞಾನಿಗೆ ಮಾಹಿತಿ ಹಕ್ಕು ಅಧಿನಿಯಮದ್ವಯಿ ಹೂಣಿಮಾಹಿತಿಯನ್ನು ಯಾವುದೇ ಬಿಂಬಣೆ ಆಸ್ತಿ ನಿರ್ದಿದಂತೆ ಕಾಲಪ್ರಯೋಧ ಬದಲಿಸಲು ಕಾಯ್ದೆಪಾಲಕ ಅಭಿಯಂತರಲಿಗೆ ಸಹಕರಿಸುವುದು.

ಮೇಲಾಧಿಕಾರಿಗಳು ಆರಿಂದಾಗ್ನೆ ಸಿಂಡುವ ಆದೇಶ/ನಿರ್ದೇಶನಗಳನ್ನು ಕಾಯ್ದೆ ನಿರ್ವಹಿಸುವುದು ಹಾಗೂ ಅವಶ್ಯವಿರುವ ಮಾಹಿತಿಯನ್ನು ಆಧ್ಯತ್ಮೀಯ ಮೇರೆಗೆ ಕಾಯ್ದೆಪಾಲಕ ಅಭಿಯಂತರಲಿಗೆ ಒದಗಿಸುವುದು.

#### **4. ಬೆರಳಚ್ಚುಗಾತ್ರ -**

ಕಾರ್ಯಾಭಾಲಕ ಅಭಿಯಂತರರು ( ಯೋಜನೆ-ಕೇಂದ್ರ-ಅ )ರವರ ಕಳೆಲಿಯಲ್ಲಿ ಹೊರಗುತ್ತಿರುತ್ತಿರುವ ಅಥವಾರದಲ್ಲಿ ಬೆರಳಚ್ಚುಗಾತ್ರರವರು ಕಾರ್ಯ ಸಿರ್ಕಾಣದಿಂದ್ದು ಕಳೆಲಿಯಲ್ಲಿ ಸಂಬಂಧಿಸಿದ ವಿಷಯಗಳಿಗೆ ನಂಬಂಧಿಸಿದಂತೆ ಅಧಿಕಾರಿಗಳು ಸೂಚಿಸುವ ಪತ್ರಗಳನ್ನು ಹಾಗೂ ಇತರೆಗಳನ್ನು ಬೆರಳಚ್ಚು ಮಾಡುವುದು.

#### **5. ಮೇಲ್ಮೈಕಾರಣ ಮತ್ತು ಉದ್ದೇಶದಿಂದ ಅನುಸರಿಸುವ ಪದ್ಧತಿ:**

ಮೇಲ್ಮೈಕಾರಣ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀವ್ರಾನ ತೆಗೆದುಹೋಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯಗಳನ್ನು

1. ಲೋಕೋಪಯೋಗಿ ಇಲಾಖೆಯ ಸಂಹಿತೆ ಕನಾರ್ಚಕ ಹಾರದರ್ಶಕ ಸಿಯಮ.
2. ಲೋಕೋಪಯೋಗಿ ಲೇಕ್ಕ ಸಂಹಿತೆ ಅನುಸರಿಸಲಾಗುವುದು.
3. ಭಾಸ್ತಾಧಿಕಾರ ಕಾರ್ಯೀ
4. ಕನಾರ್ಚಕ ನಾಗರಿಕ ಸೇವಾ ಸಿಯಮಾವಳಿಗಳು
5. ಕನಾರ್ಚಕ ಆಧಿಕ ಸಂಹಿತೆ
6. ಕನಾರ್ಚಕ ಖಜಾನಾ ಸಂಹಿತೆ
7. ಕನಾರ್ಚಕ ನಾಗರಿಕ ಸೇವಾ (ನಡತೆ) ಸಿಯಮಗಳು ಹಾಗೂ ಮೇಲಾಧಿಕಾರಿಗಳ / ಹಾಲಿಕೆ / ಸರ್ಕಾರಿ ಆದೇಶಗಳು.

#### **4. ಕಾರ್ಯ ಸಿರ್ಕಾಣದಲ್ಲಿ ಅನುಸರಿಸುವ ಮಾನದಂಡಗಳು:-**

ಚೆಂಡರ್ ಅನುನಾರ ಸೀಡಿರುವ ಕಾರ್ಯಗಾರಿಗಳನ್ನು ವಿಶ್ಲೇಷಿ/ವಿಶ್ಲೇಷಿ ವಿವರಣೆಗಳ ಅನ್ವಯ ಕಾರ್ಯಗಾರಿಗಳನ್ನು ಗುತ್ತಿರುತ್ತಿರುವಿರಿಂದ ತ್ವರಿತ ಅನ್ವಯ ಹಾಗೂ ಯೋಜನಾ ಸಿರ್ಕಾಣ ಸಲಹಾಗಾರರು ಮತ್ತು ಮೇಲಾಧಿಕಾರಿಗಳ ಸೂಚನೆ ಅನ್ವಯ ಕೆಲಸಗಳನ್ನು ಸಿರ್ಕಾಣದಲ್ಲಿ ಮಾಡುವುದು.

5. ಅದರ ಕಾರ್ಯಗಳನ್ನು ನೇರವೇಲಿಸುವುದಕ್ಕಾಗಿ ಅದು ಹೊಂದಿರುವ ಅಥವಾ ಅದರ ಸಿಯಂತ್ರಣದಲ್ಲಿರುವ ಅಥವಾ ಅದರ ಉದ್ದೇಶಗಳು ಬಳಸುವ ಸಿಯಮಗಳು, ಬಿಸಿಪಾಯಗಳು, ಅನುಸಂಖ್ಯೆಗಳು, ಈಸ್ಟರ್ನಿಕ್ ಮತ್ತು ದಾಖಲೆಗಳ ಬಿವರ.

- ಕನಾಡಕ ನಾಂಲಿಕೆ ಸೇವಾ ಸಿಯಮಗಳು
- ಕನಾಡಕ ಆರ್ಥಿಕ ಸಂಹಿತೆ
- ಲೋಕೋಡಯೋಜನೆ ಇಲಾಖೆಯ ಸಂಹಿತೆ
- ಕನಾಡಕ ಸಾರ್ವಜಿಲಿಕ ಸಂಗ್ರಹಣೆಗಳಲ್ಲಿ ಹಾರದರ್ಶಕತೆ ಆಧ್ಯಾತ್ಮಿಕ 2000
- ಲೋಕೋಡಯೋಜನೆ ಲೆಕ್ಕೆ ಸಂಹಿತೆ ಅನುಸರಿಸಲಾಗುವುದು.
- ಕನಾಡಕ ಖಜಾನೆ ಸಂಹಿತೆ
- ಕಾಲ್ತಿ ದರ ಪಟ್ಟಿ
- ಬಜೆಟ್ ಕೈಫಿಕಿಕಾಗೂ ಮೇಲಾಧಿಕಾರಿಗಳ / ಹಾಲಿಕೆ /ಸರ್ಕಾರಿ ಆದೀಶಗಳು.

6. ಈ ಬಿಭಾಗ ಹೊಂದಿರುವ ದಸ್ತಾವೇಚಗಳ ಪಟ್ಟಿ:-

- 1) ಹಾಜರಾತಿ ಮನ್ತ್ರಕ
- 2) ನಾಮಾನ್ಯ ಸ್ಪೀಕರ್ ಮನ್ತ್ರಕ
- 3) ನಾಮಾನ್ಯ ರದಾನೆ ಮನ್ತ್ರಕ
- 4) ಬೇಂಡಿಕೆ ಮನ್ತ್ರಕ (Indent Book)
- 5) ಘಬಾಲು ಮನ್ತ್ರಕ
- 6) ಕಡತಗಳು
- 7) ಪ್ರಾಣಿಯ ವರಚಿಗಳು
- 8) ದರ ಪಟ್ಟಿ
- 9) ಕರಾರು ಒಷ್ಟಂದ ರಿಜಿಸ್ಟರ್
- 10) ಕಾರ್ಯದೇಶ ರಿಜಿಸ್ಟರ್
- 11) ಮಾಹಿತಿ ಹಕ್ಕು ವಹಿ

೭. ಕಾರ್ಯಸೀಮೆಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಾರ್ಕಾಜಿಸಿಕರೆಡನೆ ಸಮಾರ್ಥಕಿಗಳನಲ್ಲ ಅಥವಾ ಅದರ ಪ್ರತಿಸಿಧ್ಯಾಪಿರುವಂತೆ ಮಾಡಲು ಇರುವಂಥ ಯಾವುದೇ ವ್ಯವಸ್ಥೆಯ ಬಿವರಗಳು:-

ಕಾರ್ಯಾಭಾಳಕ ಅಭಿಯಂತರರು (ಯೋಜನೆ-ಕೇಂದ್ರ-ತ) ರವರ ಈಭೇದಿಯ ಕೇಂದ್ರ ಈಭೇದಿಯ ಅವರಣದಲ್ಲಿದ್ದು, ಸದಲಿಯವರನ್ನು ನಾರ್ಕಾಜಿಸಿಕ ಮಾಹಿತಿ ಅಧಿಕಾರಿಯಾಗಿ ನಿರ್ಮಿಸಿದ್ದು ಈಭೇದ ವ್ಯಾಪ್ತಿಗೆ ಸಂಬಂಧಿಸಿದ ಮಾಹಿತಿಗಳನ್ನು ತೋರಿ ಬಂದ ಅರ್ಜಿಗಳನ್ನು ಪರಿಶೀಲನೆ ಅರ್ಜಿದಾರರಿಗೆ ಸಿಗಿಧಿತ ಅವಧಿಯಲ್ಲಿ ಮಾಹಿತಿ ಒದಗಿಸುವುದು.

ಕಾರ್ಯ ಸೀಮೆಯ ರಚನೆ ಬಗ್ಗೆ ಗ್ರಹಕರ ಚೇದಿಕೆ ಹಾಗೂ ಇತರ ಸೇವಾ ಸಂಸ್ಥೆಗಳ ಜೊತೆ ಚಟ್ಟಿಸಿ ಕಾರ್ಯ ಬಿಧಾನಗಳನ್ನು ಉತ್ತಮಗೌಳಿಸಲಾಗುತ್ತಿದೆ.

೮. ಮಂಡಳಿಗಳು, ಪರಿಷತ್ತುಗಳು, ಸದ್ವಿತ್ವಗಳು, ಅಥವಾ ಇತರ ಸಿಕಾರ್ಯಗಳು ಮತ್ತು ಅದರ ಭಾಗವಾರಿ ಅಥವಾ ಅದರ ನಲಕೆ ಉದ್ದೇಶಕ್ಕಾಗಿ ರಚಿತವಾದ ಇಭ್ಯರು ಅಥವಾ ಹೆಚ್ಚು ವ್ಯಕ್ತಿಗಳನ್ನೇ ಗೊಂಡ ಮಂಡಳಿಗಳ, ಪರಿಷತ್ತುಗಳ, ಸದ್ವಿತ್ವಗಳ ಮತ್ತು ಇತರ ಸಿಕಾರ್ಯಗಳ ಸಭೆಗಳು ನಾರ್ಕಾಜಿಸಿಕರಿಗೆ ಮುಕ್ತವಾರಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ನಾರ್ಕಾಜಿಸಿಕರಿಗೆ ದೊರೆಯುತ್ತವೆಯೇ ಎಂಬುದರ ಬಿವರ

- ಅನ್ವಯಿಸುವುದಿಲ್ಲ.

9. ಅದರ ಅಧಿಕಾರಿಗಳು ಮತ್ತು ಸೀಫುಂಡಿ ವರ್ಗದವರು-

ಕ್ರ.ನಂ	ಹೆಸರು ಮತ್ತು ಹುದ್ದೆ	ಕಾರ್ಯಸೀರ್ವಿಸ್‌ಹಿನ್‌ಸ್ಟಿಯರ್‌ ಕಳೆಲಿಯ ಬಿಜಾನ	ಅಳೆಲಿಯ ದೂರದಾಷ್ಟ ನಂಖ್ಯೆ
1	ಶ್ರೀ. ಎನ್. ಎನ್. ನರಸಿಂಹ ಶಾಸ್ತ್ರಿ ಕಾರ್ಯಪಾಲಕ ಅಭಿಯಂತರರು		
2	ಶ್ರೀ. ಹೆ. ಜಯರಾಮ್, ಸಹಾಯಕ ಕಾರ್ಯಸೀರ್ವಿಸ್‌ಹಿನ್‌ಸ್ಟಿ ಅಭಿಯಂತರರು	ಕಾರ್ಯಪಾಲಕ ಅಭಿಯಂತರರು ( ಯೋಜನೆ-ಕೇಂದ್ರ-೩ ) ಕಳೆಲಿ ಬೃಹತ್ ಬೆಂಗಳೂರು ಮಹಾನಗರ ಪಾಲಕೆ, ಮಹಾನಗರ ಪಾಲಕೆ ಕೇಂದ್ರ ಕಳೆಲಿ ಅವರಣ. ಎನ್. ಆರ್. ಜೌಕ, ಬೆಂಗಳೂರು-560002	9480685144
3	ಶ್ರೀ. ರವೀಂದ್ರನಾಥ್, ಸಹಾಯಕ ಅಭಿಯಂತರರು		
4	ಶ್ರೀಮತಿ. ಜೈಲತ್ತಿ. ಕಿ ಸಹಾಯಕ ಅಭಿಯಂತರರು (ಹೆಚ್ಚಿದ ಪ್ರಭಾರ)		
5	ಶ್ರೀ. ಕೆಂಚಪ್ಪ. ಟಿ ಸ್ಟಿಲಿಯ ದಜ್‌ ಸಹಾಯಕರು (ಹೆಚ್ಚಿದ ಪ್ರಭಾರ)		
6	ಶ್ರೀಮತಿ. ನಾಗರತ್ನ. ಕೆ ನಾಲ್ಕನೇ ದಜ್‌ ನೋಕರರು (ಹೆಚ್ಚಿದ ಪ್ರಭಾರ)		

10. ಸಿಯುಮಾನುಸಾರ ಅಧಿಕಾರಿಗಳು ಮತ್ತು ಸೀಫೂಂಡಿ ಎಗೆದವರು ಪಡೆಯುತ್ತಿರುವ ಮಾನ್ಯಕ ವೇತನದ ಬಿವರಗಳು:-

ಕ್ರ.ನಂ	ಹುದ್ದೆ	ಹೆಸರು	ವೇತನ ಶ್ರೇಣಿ (ರೂ ಗಣಿತ)	ಮೂಲ ವೇತನ (ರೂ ಗಣಿತ)
1	ಕಾರ್ಯಾಭಾಲಕ ಅಭಿಯಂತರರು	ಶ್ರೀ. ಎನ್. ಎನ್. ನರಸಿಂಹ ಶಾಸ್ತ್ರೀ	67550- 107100/-	82,000/-
2	ಸಹಾಯಕ ಕಾರ್ಯಾನುವಾಕಕ ಅಭಿಯಂತರರು	ಶ್ರೀ. ಹಿ. ಜಯರಾಮ್	48900- 92700/-	72,500/-
3	ಸಹಾಯಕ ಅಭಿಯಂತರರು	ಶ್ರೀ. ರವೀಂದ್ರನಾಥ್	52650- 97100/-	76,300/-

11. 2020-21 ನೇಂ ಯಾವ ಅಯವ್ಯಾಯದಲ್ಲಿ ಲೇಕ್ಕು ಶಿಷ್ಟಿಕೆಯಾಗಿಯಿಲ್ಲಿ ಸಿಗಬಿ ಪಕಿನಲಾದ ಅನುದಾನ ಬಿವರಗಳು:-

ಪಾಲಕೆಯ ಲೇಕ್ಕು ಶಾಖೆಯಿಂದ ಪಡೆಯಬಹುದಾಗಿರುತ್ತದೆ

12. ಹಂಚಿಕೆ ಮಾಡಲಾದ ವೆಳಿಲಗನೇಷ್ಠಾಗೆಂಡು, ಸಹಾಯಧನ ಕಾರ್ಯಕ್ರಮಗಳ ಜಾಲಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ಬಿವರಗಳು-

-----ಅನ್ವಯಿಸುವುದಿಲ್ಲ---

13. ಅದು ಸಿಕಿರುವ ಲಿಯಾಯತಿಗಳನ್ನು, ಅನುಮತಿ ಪತ್ರಗಳನ್ನು ಪಡೆಯುವವರ ಬಿವರಗಳು:-

-----ಅನ್ವಯಿಸುವುದಿಲ್ಲ---

14. ಅದರ ಬಳಿಯಲ್ಲಿ ಅಥವಾ ಅದು ಹೊಂದಿರುವ ವಿಧ್ಯುತ್ಯಾನ ರಾಹಕ್ಕೆ ಪರಿಪರ್ವತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರಗಳು:-

-----ಅನ್ವಯಿಸುವಾದಿಲ್ಲ---

15. ಸಾರ್ವಜನಿಕ ಉಪಯೋಗಕ್ಕಾಗಿ ರೂಪಾಲಯವನ್ನು ಅಥವಾ ವಾಜನಾಲಯವನ್ನು ನಿರ್ವಹಿಸುತ್ತಿರುವ ಅದರ ಕೆಲಸದ ಸಮಯವನ್ನೇರೂತ್ತರಂತೆ ಮಾಹಿತಿ ಪಡೆ ಯಿಲು ಸಾರ್ವಜನಿಕರಿಗೆ ಲಭ್ಯವಿರುವ ವಿವರಗಳು:-

-----ಅನ್ವಯಿಸುವಾದಿಲ್ಲ---

16. ಸಾರ್ವಜನಿಕರ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು:-

ಕಾರ್ಯಕ್ರಾಲಕ ಅಭಿಯಂತರರು, ಯೋಜನೆ-ಕೇಂದ್ರ-೩, ಮಹಾನಗರ ಪಾಲಿಕೆ ಕೇಂದ್ರ ಕಛೇರಿ ಇವರಣ, ಎನ್.ಆರ್.ಜೌತ್, ಬೆಂಗಳೂರು-೫೬೦೦೦೨, ದೂರವಾಣಿ ಸಂಖ್ಯೆ - ೯೪೮೦೬೮೫೧೪೪

17. ಸಿಯಾಮಿನಬಹುದಾದಂತಹ ಇತರ ಮಾಹಿತಿಯನ್ನು ಪ್ರತಿಸಂತೋಷದ್ವಾರಾ ಮತ್ತು ಆ ತರುವಾಯ ಪ್ರತಿವಾರ್ಷ ಈ ಪ್ರತಿಷ್ಠಿತ ಅಂದಿನವರೆಗೆ ಪರಿಪೂರ್ವಿಸಿರುವುದು.

ಪಾಲಿಕೆ ವರ್ತಿಯಂದ ಯಾವುದಾದರೂ ಮಾಹಿತಿಗಳನ್ನು ನಿಗದಿಗೊಳಿಸಿದಲ್ಲಿ ಅದನ್ನು ಅಂದಿನವರೆಗೆ ಸಂಪನ್ಮೂಲವಾಗಿ ಮಾಡಿ.

  
ಕಾರ್ಯಕ್ರಾಲಕ ಯೋಜನೆ-ಕೇಂದ್ರ-೩ )  
**Executive Engineer**  
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.  
Bruthath Bengaluru Mahanagara Palike